

Ref: CEL/NSEBSE/AGMP/11072025

11th July, 2025

To,

Listing Department,
National Stock Exchange of India Limited,
Exchange Plaza,
Bandra Kurla Complex,
Bandra (East), Mumbai – 400 051

Department of Corporate Services – Listing, BSE Limited, P. J. Towers, Dalal Street,

Mumbai - 400 001

Re: Scrip Symbol: CENTUM/ Scrip Code: 517544

Dear Sir/ Madam,

Sub.: Newspaper Publication - Notice of the 32nd AGM, E-Voting Information and Record Date

We are enclosing herewith the Notice of the 32nd Annual General Meeting of the Company along with the E-Voting Information and Record Date published on 11th July, 2025 in "The Business Standard", (English Newspaper) and "Prajavani" (Kannada Newspaper).

This is pursuant to the applicable Regulations of SEBI (Listing Obligations and Disclosure Requirements) Regulations, 2015.

Thanking you,

Yours faithfully,
For Centum Electronics Limited

Indu H S
Company Secretary & Compliance Officer

Encl.: a/a

NOTICE TO WHOMSOEVER IT MAY CONCERN

his is to inform the General Public that following share certificate(s) of WENDT (INDIA IMITED. Registered office Flat No. A2-105, Cauvery Block, National Games, Hou mplex, Koramangala, Bengaluru, Karnataka,560047. having registered office Name(s) of

Following Shareholder(s) has/have been lost by the Registered Holder(s).						
Folio No.	Name of Shareholder	No. Of Securities	Security Certi. No.	Distincive Nos.		
WIL009138	VINITKUMAR PARIKH (Deceased) & ROHINI PARIKH	50	12275	1049530 To 1049579		

The Public are hereby Cautioned Against Purchasing or Dealing in any way with the about eferred Share Certificate(s)

referred Share Certificate(s).

Any Person(s) has/have any claim in respect of The said share Certificate(s) should Lodge su claim with The Company or It's Registrar and Transfer Agents KFIN TECHNOLOGIES LTD., Kar Selenium, Tower- B, Plot No. 31 & 32, Financial district, Nanakramguda, Serilingampally Mand: Hyderabad, Telangana, 500032, within 15 Days of Publication of this Notice. After which No Claiwill be entertained and the Company may proceed to issue Duplicate Share Certificate(s) to the Registrated Medicar(s). egistered Holder(s)

Name of The Applicant ROHINI PARIKE

> BEFORE THE NATIONAL COMPANY LAW TRIBUNAL, MUMBAI BENCH

COMPANY SCHEME PETITION NO. 145 OF 2025 IN COMPANY SCHEME APPLICATION NO. 43 OF 2025. In the matter of the Companies Act, 2013 (18 of 2013)

> In the matter of Sections 230 to 232, other applicable provisions of the Companies Act, 2013 and Rules framed there under as in force from time to time:

> > AND

In the matter of Scheme of Amalgamation of RALIN NETWORK SERVICES PRIVATE LIMITED, the Transferor Company with VEENA PATIL HOSPITALITY PRIVATE LIMITED, the Transferee Company

...Petitioner Company No.1

RALIN NETWORK SERVICES PRIVATE) LIMITED, a company incorporated under the Companies Act, 1956, having its registered office at Office No. 704, NeelkanthCorporate IT Park Kirol Road, Vidyavihar West,

VEENA PATIL HOSPITALITY PRIVATE LIMITED, a company incorporated under the Companies Act, 1956 having its registered office at 6th & 7th Floor Neelkanth, Corporate

Park, Kirol Road, Kirol Village, Vidyavihar ... Petitioner Company No.2 (West), Mumbai - 400086

NOTICE OF PETITION

A Joint Petition under Sections 230 to 232 of the Companies Act, 2013 presented by RALIN NETWORK SERVICES PRIVATE LIMITED, the Transferor Company with VEENA PATIL HOSPITALITY PRIVATE LIMITED, the Transferee Company, was admitted by the Hon'ble National Company Law Tribunal, Mumbai on 2nd day of July, 2025. The said Petition is fixed for hearing before the Hon'ble Tribunal taking company matters on 8th day of August, 2025. Any one desirous of supporting or opposing the said Petition should send to the Petitioner's Advocates Notice of his intention signed by him or his advocate, not later than two days before the date fixed for the hearing of the Petition, the grounds of opposition or a copy of affidavit shall be furnished with such notice. A copy of the Petition will be furnished by the Petitioner's Advocates to any person requiring the same on payment of the prescribed charges for the same

Dated this 9th day of July, 2025.

FOR RAJESH SHAH & CO.

Advocates for the Petitioners

M/S RAJESH SHAH & CO. Advocates for the Petitioners, Kamer Building, Office No. 33. 5th floor, 38, Cawasji Patel Street, Opp. Vardhman Chambers, Fort, Mumbai- 400001

PUBLIC NOTICE

NOTICE is hereby given to public at large that the undersigned Advocate is investigating the title of Mr. Hardik Deepak Shah, of about 44 years (date of birth-01-05-1982) son of Mr. Deepak Shah, Indian Inhabitant presently residing at 703/ 704 Yeshomangal Building, Plot No 64-B, L.S. Road, Lallubhai Park Andheri (West), Mumbai – 400058 n respect of the property more particularly described in the schedule hereunder written.

All persons having or claiming any right, title, claim, demand or estate interest in respect of the said property or to any part thereof by way of sale, exchange, mortgage, let out ease, lien, charge, maintenance license, gift, inheritance, share possession, easement, trust pequest possession, assignment o encumbrance of whatsoever nature or otherwise are hereby requested to intimate to the undersigned in writing at the address mentioned below of any such claim accompanied with al necessary and supporting documents within 14 days from the date of publication hereof, failing which it shall be presumed that there are no claims and that claims, if any have been waived off and the undersigned shall proceed to issue a Title Certificate in respect of the

SCHEDULE OF PROPERTY

Residential premises bearing no Flat No. 402, admeasuring 1221 Sq Ft. carpet area on the fourth floor along with puzzle car parking space pearing No. P2 - T1, situated in Hans Elegance Co-operative Housing Society' together with all and singular the right, interest and penefit as the member of the Society in the shares, deposits, sinking fund and other funds appearing to the credit of the transferor in the accoun of the society, lying on Plot of Land o ground bearing Plot No. 262 (pt) Final Plot No. 129 of TPS-II of Vile Parle East and bearing CTS No. 1285, 1285/1 and 1285/2 of village Vile Parle (East), Taluka Andheri District Mumbai Suburban situate a Ram Mandir Road, Vile Parle (East) Mumbai - 400057

Sd/-Adv. Harsh Shah

A/202, Kanchan Palace, M G Road Vile Parle (East), Mumbai - 400057 Mob: +91 8169717149 Place: Mumba Date: 11/07/2025

© CENTUM

Housing Society Limited (Regd. No. BOM/14/WT/HSG/TC/6042)

Babanrao Kulkarni Marg, Mulund (East), Mumbai 400081.

PUBLIC NOTICE

Siddhivinayak Co-operative

Notice is hereby given to al concerned that the Society intends to transfer the Shop No. 1 & Shop No. 4 on the ground floor and Flat No. 35 on Sixth Floor along with fully paid shares as more particularly described in the schedule hereunder written (Properties) in favour of the respective purchasers.

Any person(s) who have any claim right, title, interest, or objection to the said properties i.e. Shop No. 1 8 Shop No. 4 on the ground floor and Flat No. 35 on 6th Floor by way of sale, gift, lease, inheritance, mortgage, charge, lien, trust possession, easement, or otherwise lowsoever, are hereby required to make the same known in writing along with supporting documentary evidences within 15 days from the date of publication of this notice to the above named society.

After the said period, no claims or bjections will be entertained, and the above referred properties will be ransferred in favour of the

THE SCHEDULE ABOVE REFERRED TO (Description of the Properties)

Shop No. 1 on the ground floor of he society along ten fully paid-up shares of Rs. 50/- each bearing distinctive nos from 141 to 150 (both inclusive) covered under the Share Certificate No. 029.

2. Shop No. 4 on the ground floor of he society along ten fully paid-up shares of Rs. 50/- each bearing distinctive nos. from 171 to 180 (both nclusive) covered under the Share ertificate No. 032.

3. Flat No. 35 on the Sixth floor of the society along five fully paid -up shares of Rs. 50/- each bearing distinctive nos. from 111 to 115 (both inclusive) covered under the Share Certificate No. 023.

For Siddhivinayak Co-operative Housing Society Limited Sd/-

Honorary Secretary / Chairman Place: Mulund, Mumb Date: 11th July 2025

REMEDIUM LIFECARE LIMITED

Registered office: Office No. 9, K Raheja Prime, Marol Industrial Estate, Behind Ravi Vihar Hotel Saugbaug Road, Marol, Andheri (E), Mumbai, Maharashtra, 400059
Email: csremlife@gmail.com; www.remlife.com, CIN No. L24100MH1988PLC343805

NOTICE OF POSTAL BALLOT

NOTICE is hereby given to the shareholders of REMEDIUM LIFECARE LIMITED (the "Company" pursuant to Section 110 read with Section 108 and other applicable provisions, if any, of the Ac including any statutory modification(s) or re-enactment(s) thereof for the time being in force), read with Rules 20 and 22 of the Rules, Regulation 44 of the Securities and Exchange Board of India (Listing Obligations and Disclosure Requirements) Regulations,2015 (Listing Regulations'), Secretarial Standar on General Meetings issued by The Institute of Company Secretaries of India ('SS-2'), each a amended, and in accordance with the requirements prescribed by the MCA for holding general meetings/ conducting postal ballot process through e-voting vide General Circular No. 09/2024 date. September 19, 2024 read with other relevant circulars issued in this regard ('MCA Circular'), to transac the Special Business as set out hereunder by passing Special/ Ordinary Resolution(s) by way of posta pallot only, by voting through electronic means ('remote e-voting').

In compliance with the aforesaid MCA Circular, this Notice is being sent only through electronic mod o those Members whose email addresses are registered with REMEDIUM LIFECARE LIMITED ("the Company")/ Bigshare Services Private Limited, the Company's Registrars and Transfer Agent ("RTA" National Securities Depository Limited ('NSDL') and/or Central Depository Services (India) Limite CDSL'), (NSDL and CDSL collectively 'Depositories'). Accordingly, a physical copy of the Notice along with Postal Ballot Form and pre-paid business reply envelope is not being sent to the Members for this Postal Ballot. The communication of the assent or dissent of the Members would take place only hrough the remote e-voting.

An Explanatory Statement pertaining to the said Resolution(s) setting out the material facts concerning nd the reasons thereof is annexed to the Notice of postal ballot for your consideration

- The members are hereby informed that:
- The Company has completed the dispatch of notice of postal ballot on Thursday, 10 July, 2025 to those Members whose names appear on the Register of Members/List of Beneficial Owners as received from the National Securities Depository Limited ("NSDL") and Central Depository Services (India) Limited ("CDSL") as on Friday, 4th July, 2025 (cut-off date) and who have registed e-mail addresses with the Company / Depositories.
- The voting period commences on Monday, 14 July, 2025 at 9:00 a.m. (IST) and ends on the close of working hours at Tuesday, 12 August, 2025 at 5:00 p.m. (IST). (inclusive of both the days). The e-voting module shall be disabled by National Securities Depository Limited (NSDL) for votin
- The voting rights of Shareholders shall be in proportion to their share of the paid up equity share capital of the Company as on the cut off date i.e., Friday, 4th July, 2025.
- The Company has appointed Ms. Riddhi Shah (ACS 20168: COP 17035) Practicing Compar Secretary, as a Scrutinizer for conducting the Postal Ballot process in a fair and transpared
- Physical copies of the Postal Ballot Notice along with Postal Ballot forms and pre-paid business reply envelopes are **NOT** being sent to Members for this Postal Ballot in line with the exemption provided in the MCA Circulars. National Securities Depository Limited (NSDL), will be facilitating e voting t enable the Shareholders to cast their votes electronically.
- The procedure and instructions for e voting has been given in the notice of the postal ballot Members facing any technical issue in login can contact NSDL by downloading e-voting user manual for Shareholders available at the download section of www.evoting.nsdl.com.or.cal on: 022 - 4886 7000 or send a request at evoting@nsdl.com
- A copy of this Postal Ballot Notice is also available on the Company's website www.remlife.com the website of the BSE Limited at www.bseindia.com and on website of NSDL at https://evoting.nsdl.com
- The result of voting would be announced by the Chairman of the Company, on Thursday, 14 August, 2025. The result would be intimated to the Stock Exchange where the Company's shares are listed and displayed along with the Scrulinizer's report on the Company's website viz. The results will also be uploaded on website of the Company's www.remlife.com_the BSE Limited at www.bseindia.com and on the website of on website of NSDL at https://evoting.nsdl.com

For Remedium Lifecare Limited

Adarsh Munial Whole Time Directo DIN: 07304004

PUBLIC

NOTICE is hereby given that we are investigating the title of (i) Soubhagya Properties Private Limited ("Soubhagya"), a company incorporated and registered under the provisions of the Companies Act, 1956, having its registered office at 112-122, Hira Bhavan, Raja Ram Mohan Roy RD. Prarthana Samaj, Mumbai-400004 (ii) Goodwill Properties Private Limited ("Goodwill"), a company incorporated and registered under the provisions of the Companies Act, 1956, having its registered office at 7th Floor, Office No 7N, The Ruby, 29, Senapati Bapat Marg, Dadar (W), Ranade Road, Mumbai - 400028, and (iii) Mrs. Mayuri Harresh Mehta and Mrs. Khvati Mehta. Indian adults and inhabitants, residing at 2703. 27th Floor, Shiv Tapi Apartment, Harishchandra Goregaonkar Marg, Gamdevi, Grant Road, Mumbai -400007 and tenants of Goodwill, in respect of the premises more particularly described in the SCHEDULE hereunder ("said Premises").

All persons having any claim, right, title, benefit, estate, share, objection, demand or interest of any nature whatsoever into, upon or in respect of the said Premises or any part thereof by way of sale, transfer, exchange, assignment, mortgage, encumbrance, charge, gift, trust, covenant, inheritance, possession, lease, sub-lease, leave and license, lien, share, tenancy, sub-tenancy, development right, maintenance, easement, other rights through any agreement, conveyance deed, writing, devise, bequest, succession, litigation, decree or court order, encumbrance, or otherwise howsoever are hereby requested to make the same known in writing along with documentary proof to the undersigned at their office at 4th Floor, Kalpataru Heritage, M.G. Road, Fort, Mumbai - 400001, within 14 (fourteen) days from the date of publication hereof, failing which such alleged claim, right, demand etc. shall be deemed to be waived and abandoned

SCHEDULE ABOVE REFERRED TO (Description of the said Premises)

The following residential units in "30 Little Gibbs" constructed on land bearing CS No. 369 of Malabar Hill Division, D- Ward situated at Little Gibbs Road, near Hanging Garden, Malabar Hill, Mumbai

r Vo.	Flat No.	in square feet	Owner			
1.	Unit No. 101	1689	Goodwill and Soubhagya			
2.	Unit No. 301	2661	Goodwill			
3.	Unit No. 1501	2661	Goodwill (Owner), Mayuri			
			Harresh Mehta & Khyati			
			Mehta (Tenants)			
4.	Unit Nos. 2501 and 2601	5055	Goodwill			

DATED THIS THE 09TH DAY OF JULY 2025

ENERGY FOR EVER

ONCE IREDA ALWAYS IREDA

(A Navratna CPSE)

इरेडा 9 IREDA

Nihas Basheer M/s. WADIA GHANDY & CO

CENTUM ELECTRONICS LIMITED

CIN: L85110KA1993PLC013869

Regd Office: No. 44, KHB Industrial Area, Yelahanka New Town,

Bangalore - 560 106 Tel: 080 - 4143 6000

Fax: 080 - 4143 6005 Email: investors@centumelectronics.com Website: www.centumelectronics.com

NOTICE OF THE 32nd ANNUAL GENERAL MEETING OF **CENTUM ELECTRONICS LIMITED**

Notice is hereby given that the 32nd (Thirty-Second) Annual General Meeting (AGM) of the shareholders of Centum Electronics Limited ("Company") is scheduled to be held on Tuesday, August 05, 2025 at 10:30 a.m. IST through Video Conferencing ("VC") or Other Audio Visual Means ("OAVM") to transact the business, as set out in the Notice of the AGM, which has been e-mailed to the shareholders [whose e-mail addresses are registered with the Company / Depository Participant (s) as on July 4, 2025]. The Company has issued letters to all the Shareholders whose e-mail addresses are not registered with the Company or Depository Participants containing the weblink from where the Shareholders can access the Annual Report.

The Notice of the 32nd AGM and the Annual Report 2024-25 are also available on the website of the Company at https://www.centumelectronics.com/annual-report/, on the website of the RTA at https://evoting.kfintech.com and on the website of the Stock Exchanges viz., <u>www.bseindia.com</u> and <u>www.nseindia.com</u>

The Ministry of Corporate Affairs ("MCA") has vide its Circulars, including the latest General Circular No. 09/2024 dated September 19, 2024 (collectively referred to as "MCA Circulars"), permitted the holding of the AGM through VC or OAVM, without the physical presence of the Shareholders at a common venue. In compliance with the provisions of the Companies Act, 2013 ("the Act"), various Circulars issued by the Securities and Exchange Board of India (SEBI), including the latest Circular No. SEBI/HO/CFD/CFD-PoD-2/P/CIR/2024/133 dated October 3, 2024 and Regulation 44 of the Securities Exchange Board of India (Listing Obligations and Disclosure Requirements) Regulations, 2015 ("SEBI Listing Regulations") and MCA Circulars, the 32th AGM of the Company is being held through VC/OAVM.

In compliance with the provisions of the Act, the Rules framed thereunder, MCA Circulars and SEBI Circular No. SEBI/HO/CFD/CFD-PoD-2/CIR/2024/133 dated October 3, 2024, electronic copies of the Notice of the AGM and the Annual Report for the Financial Year 2024-25 has been sent to all the Shareholders through e-mail only.

In accordance with the provisions of Section 91 of the Companies Act, 2013 and the Companies (Management and Administration) Rules, 2014 read with Regulation 42 of SEBI (Listing Obligations and Disclosure Requirements) Regulations, 2015, the Company has fixed Friday, July 25, 2025 as the Record Date for determining the Members eligible for Final Dividend on Equity Shares, if declared at the ensuing AGM of the Company for the financial year 2024-25. The Dividend, if declared at the AGM will be paid within 30 days from the date of AGM.

In compliance with Section 108 of the Companies Act, 2013 read with Rule 20 of the Companies (Management and Administration) Rules, 2014 as amended from time to time, Regulation 44 of the SEBI (Listing Obligations and Disclosure Requirements) Regulations, 2015 and Secretarial Standards on General Meetings issued by the Institute of Company Secretaries of India, the Company is providing the facility to its Members to exercise their right to vote on the businesses as set forth in the Notice of the 32nd AGM by electronic means through both remote e-voting and Insta Poll

All Members are informed that:

Place: Bangalore

Date : July 10, 2025

- 1. Members may attend the 32nd AGM through VC / OAVM at https://emeetings.kfintech.com by using their remote e-voting credentials.
- 2. The instructions for participating through VC / OAVM and process of Insta Poll are provided as part of the Notice
- 3. Members whose names appear in the register of members or in the register of beneficial owners maintained by the depositories as on cut-off date being Tuesday, July 29, 2025, shall only be entitled to avail the remote e voting facility or vote at the 32" AGM. Those who are not members on the cut- off date should accordingly treat the AGM Notice as for information purposes only.
- 4. Remote e-voting period will commence on Saturday, August 02, 2025 at 9.00 a.m. IST and will end on Monday, August 04, 2025 at 5.00 p.m. IST. Remote e-voting shall be disabled for voting thereafter. Once the vote on a resolution is cast by the Member, the Member shall not be allowed to change it subsequently
- 5. In case a person has become the Member of the Company after the dispatch of AGM Notice but on or before the cut-off date for remote e-voting or has registered the email address after dispatch of the Notice, such Member may obtain the User ID and Password in the manner as provided in the procedure and instructions for e-voting.
- 6. Members who have cast their vote by remote e-voting prior to the AGM may attend the AGM through VC/ OAVM but shall not be entitled to cast their vote again. Members who have not cast their vote through remote e-voting and are present in the AGM through VC/ OAVM, shall be eligible to vote through Insta Poll system available
- 7. The Company has appointed Mr. S.P. Nagarajan, Practicing Company Secretary as the Scrutinizer for conducting the remote e-voting and e-voting process during AGM in a fair and transparent manner.
- 8. Members who have not registered their e-mail addresses are requested to register the same in respect of the shares held in electronic form with the Depositories through their Depository Participant(s) and in respect of shares held in physical form by writing to the Company's RTAKFin Technologies Limited, Selenium Tower B, Plot Nos. 31 & 32, Financial District Nanakramguda, Serilingampally Mandal, Hyderabad – 500 032.
- 9. Members who may require any technical assistance or support before or during the AGM are requested to contact KFin Technologies Limited at toll free number 1800-309-4001 or write to them at evoting@kfintech.com. Members may also contact Mr. N Shiva Kumar at the RTA's address mentioned earlier or at shivakumar.n@kfintech.com or 1800-309-4001 for any further clarifications

For Centum Electronics Limited

Indu HS **Company Secretary**



THE LARGEST PURE-PLAY **GREEN FINANCING INSTITUTION**



OPERATING PROFIT* Up By **49**%



Place: Mumbai

Date: 10th July, 2025

NET WORTH ₹12.402 crore Up By **36**%

LOAN BOOK ₹79 941 crore Up By **26**%

'Q1 FY 2025-26 vs Q1 FY 2024-25

LOAN DISBURSEMENTS* ₹6.981 crore Up By **31**%

LOAN SANCTIONS* ₹11.740 crore Up By **29**%

EXTRACT OF AUDITED FINANCIAL RESULTS (STANDALONE AND CONSOLIDATED) FOR THE QUARTER ENDED JUNE 30, 2025

Quarter ended Quarter ended Quarter ended Quarter ended Year ended Year ended **Particulars** No. March 31, 2025 June 30, 2024 March 31, 2025 March 31, 2025 June 30, 2025 June 30, 2025 March 31, 2025 Total Income from Operations 1.959.53 1.914.73 1.510.70 6.754.78 1.959.84 1.915.64 6.755.69 2. Net Profit/(Loss) for the period 304.63 629.98 475.74 2.103.80 304.84 629.73 2.103.54 (before Tax, Exceptional and/or Extraordinary items) 3. Net Profit/(Loss) for the period before tax 304.63 629.98 475.74 2.103.80 304.84 629.73 2.103.54 (after Exceptional and/or Extraordinary items) Net Profit/(Loss) for the period after tax 246.68 501.79 383.70 1,698.60 246.88 501.55 1,698.34 (after Exceptional and/or Extraordinary items) Total Comprehensive Income for the period [Comprising Profit/(Loss) for the period (after tax) 265.37 487.19 401.87 1.766.83 266.21 487.59 1.767.21 and Other Comprehensive Income (after tax)] 2.687.76 6. Paid up Equity Share Capital (Face Value of ₹10/- each) 2.809.23 2.687.76 2.687.76 2.809.23 2.687.76 2.687.76 Reserves (excluding Revaluation Reserve) 7.578.40 6,422.42 9,592.63 7,578.40 9,593.20 7,578.78 7,578.78 8. Securities Premium Account (net) 2,737.57 864.26 863.63 864.26 2,737.57 864.26 864.26 9 Net worth 12.401.86 10.266.16 9.110.18 10.266.16 12.402.43 10.266.54 10.266.54 10. Paid up Debt Capital/Outstanding Debt 66.398.32 64.740.31 53.094.85 64.740.31 66.398.32 64.740.31 64.740.31 11. Debt Equity Ratio 5.35 6.31 5.83 5.35 6.31 6.31 12. Earnings Per Share (of ₹10/- each) (for continuing and discontinued operations) 0.91 A. Basic: 1.87 1.43 6.32 0.91 1.87 6.32 B. Diluted 0.91 1.87 1.43 6.32 0.91 1.87 6.32 13. Debenture Redemption Reserve 439.01 439.01 408.07 439.01 439.01 439.01 439.01

Auditors of the Company

ended 31.03.2025.

Date: 10.07.2025

Place: New Delhi

- Notes: The above results have been recommended by the Audit Committee of Directors and approved by the Board of Directors in their respective meetings held on 10.07.2025 and have been audited by the Statutory
- The above is an extract of the detailed format of quarterly financial results filed with Stock Exchanges under Regulation 33 & 52 of the SEBI LODR Regulations. The full format of the said financial results are available on the website of the Company https://www.ireda.in/financial-results and on the websites of Stock Exchanges www.bseindia.com & www.nseindia.com.
- For the other line items referred in regulation 52(4) of the SEBI LODR Regulations, pertinent disclosures have been made to Stock Exchanges and can be accessed at www.bseindia.com and
- The Company has incorporated a wholly owned subsidiary company named as "IREDA Global Green Energy Finance IFSC Ltd" in IFSC (International Financial Services Centre)-GIFT City (Gujarat International Finance Tec-City) for which registration certificate to undertake activities as a finance company has been received on 18.02.2025 from IFSCA. Inline consolidated financial results has been prepared w.e.f quarter

For and on Behalf of the Board of Directors

Chairman & Managing Director

SCAN THE OR CODE FOR ACCESSING FINANCIAL

RESULTS



DIN No.: 07448576

Website: www.ireda.in | CIN: L65100DL1987GOI027265















INDIAN RENEWABLE ENERGY DEVELOPMENT AGENCY LIMITED

(A Government of India Enterprise)

Registered Office: 1st Floor, Core-4A, East Court, India Habitat Centre, Lodhi Road, New Delhi-110003, Tel.: 011-24682206-19, Fax: 011-24682202

Corporate Office: 3rd Floor, August Kranti Bhawan, Bhikaiji Cama Place, New Delhi-110066, Tel.: 011-26717400-12, Fax: 011-26717416

Business Centre: NBCC Office Complex, Office Block No. II, Plate B, 7th Floor, East Kidwai Nagar, New Delhi-110023, Tel.: 011-24347729-99









ನಗರದಲಿ ಇಂದು



ರಾಜ್ಯಮಟ್ಟದ ಕನ್ನಡ ನಾಟಕೋತ್ತವ 'ರಂಗ ರಂಗೋಲಿ': 'ಪರ್ವ' ನಾಟಕ ಪ್ರದರ್ಶನ: ನಿರ್ದೇಶನ, ಅತಿಥಿ: ಪ್ರಕಾಶ್ ಬೆಳವಾಡಿ, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್, ಬೆಳಿಗ್ಗೆ 10° ಬಜಾಜ್ ಎಂಜಿನಿಯರಿಂಗ್ ತರಬೇತಿ ಕೇಂದ್ರದ ಒಂದನೇ

ವಾರ್ಷಿಕೋತ್ಸವ: ಅತಿಥಿಗಳು: ಡಿ. ಜವಾಹರ್, ಡಾ. ಶರಣಪ್ರಕಾಶ ಪಾಟೀಲ, ಸುಧಾಕರ್ ಗುಡಿಪತಿ, ಜೆ. ಸೂರ್ಯಪ್ರಸಾದ್, ಆಯೋಜನೆ ಮತ್ತು ಸ್ಥಳ: ಪಿಇಎಸ್ ವಿಶ್ವವಿದ್ಯಾಲಯ, ಬನಶಂಕರಿ ಮೂರನೇ ಹಂತ, ಬೆಳಿಗ್ಗೆ 10

ಐಐಎಸ್ಸ್ ಘಟಿಕೋತ್ತವ: ಅತಿಥಿ: ಮಂಜುಳಾ ಭಾರ್ಗವ, ಉಪಸ್ಥಿತಿ: ಕ್ರಿಸ್ ಗೋಪಾಲಕೃಷ್ಣನ್, ಸ್ಥಳ: ಜೆ.ಎನ್. ಟಾಟಾ ಸಭಾಂಗಣ, ಐಐಎಸ್ಸ್, ಸದಾಶಿವನಗರ, ಬೆಳಿಗ್ಗೆ 11

ಕಂಪ್ಯೂಟರ್ ತರಬೇತಿ ಕೇಂದ್ರದ ಉದ್ಘಾಟನೆ: ಪಿ.ಸಿ.ಮೋಹನ್, ಉಪಸ್ಥಿತಿ: ಪಾಲ್ ಮುದ್ದಾ, ಕೆ.ಜಿ. ಮೋಹನ್, ಆಯೋಜನೆ: ಸ್ನೇಹದೀಪ್ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್, ಸ್ಥಳ: ಶ್ರೀಧರ ಕಾರ್ನರ್,



ರಾಮಕೃಷ್ಣಪ್ಪ ರಸ್ತೆ ಎರಡನೇ ಮಹಡಿ, ಕಾಕ್ಸ್ ಟೌನ್, ಬೆಳಿಗ್ಗೆ 11 ನಾಡಪ್ರಭು ಕೆಂಪೇಗೌಡರ ಜಯಂತಿ, ಅಭಿನಂದನಾ ಸಮಾರಂಭ: ಅಭಿನಂದಿತರು: ಡಿ.ಕೆ. ಶಿವಕುಮಾರ್, ಅತಿಥಿಗಳು: ಕೆ. ಶಶಿಕಿರಣ್ ಶೆಟ್ಟಿ, ಕೃಷ್ಣೇಗೌಡ ಎಂ., ಪ್ರೇಮಾ, ಅಧ್ಯಕ್ಷತೆ: ವಿವೇಕ್ ಸುಬ್ಬಾರೆಡ್ಡಿ, ಆಯೋಜನೆ: ಬೆಂಗಳೂರು ವಕೀಲರ ಸಂಘ, ಸ್ಥಳ: ಏಳನೇ ಮಹಡಿ, ವಕೀಲರ ಭವನ, ಸಿಟಿ ಸಿವಿಲ್ ಕೋರ್ಟ್ ಹ ಆವರಣ, ಮಧ್ಯಾಹ್ನ 1.30

'ಒಂದು ದೇಶ, ಒಂದು ಚುನಾವಣೆ' ಯುವ

ನಾಗರಿಕರ ಜಾಗೃತಿ ಕಾರ್ಯಕ್ರಮ: ಭಾಷಣಕಾರ: ಕೆ. ಅಣ್ಣಾಮಲೈ, ಆಯೋಜನೆ: ಅಭ್ಯುದಯ ಫೌಂಡೇಷನ್, ಸ್ಥಳ: ನ್ಯಾಷನಲ್ ಇನ್ಸ್ಟ್ಟ್ಯೂಟ್ ಆಫ್ ಅಡ್ವಾನ್ಫ್ ಸ್ಟ್ಡ್ ಸ್ಟ್ರ್ಟ್ಸ್, ಐಐಎಸ್ಸ್, ಸಂಜೆ 4 ಎಂ.ಪಿ. ಪ್ರಕಾಶ್ ಜಯಂತಿ: ಉದ್ಘಾಟನೆ: ಸದಾಶಿವಪ್ಪ ಬಿ., ಅಧ್ಯಕ್ಷತೆ: ಪಿ. ವಿಜಯಕುಮಾರ, ಉಪಸ್ಥಿತಿ: ಕೆ.ವಿ. ನಾಗರಾಜಮೂರ್ತಿ, ದಿಬ್ಬೂರು ಎಸ್. ಗಿರೀಶ್, ಸುಧಾ ನಾಗರಾಜ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ಥಳ: ಜೆಎಸ್ಎಸ್ ಕಾಲೇಜಿನ ಸಭಾಂಗಣ, ಎಂಟನೇ ವಿಭಾಗ, ಜಯನಗರ, ಸಂಜೆ 5.30 ಸ್ತರ-ಸಾರಂಗಿ: ಗಾಯನ: ನಿಶಾ ಕುಲಕರ್ಣಿ, ಮಿಲಿಂದ ಶ್ರೀವಾತ್ರವ, ತಬಲಾ: ಕೌಶಿಕ ಭಟ್ಟ, ಹಾರ್ಮೋನಿಯಂ: ಅಜಯ ಹೆಗಡೆ, ಸಾರಂಗಿ ವಾದನ: ಮುರಾದ್ ಅಲಿ ಖಾನ್, ತಬಲಾ: ರವೀಂದ್ರ ಯಾವಗಲ್, ಆಯೋಜನೆ: ಸಪ್ತಕ, ಸ್ಥಳ: ದಿ ಇಂಡಿಯನ್ ಇನ್ಸ್ಟ್ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 6

ರಾಮಕೃಷ್ಣ ಸಂಗೀತ ಸೌರಭ: ಗಾಯನ: ವೆಂಕಟೇಶ್ ಕುಮಾರ, ತಬಲಾ: ರಘುನಾಥ ನಾಕೋಡ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ಆಯೋಜನೆ ಮತ್ತು ಸ್ಥಳ: ಸ್ವಾಮಿ ವಿವೇಕಾನಂದ ಸಭಾಂಗಣ, ರಾಮಕೃಷ್ಣ ಮಠ, ದೊಡ್ಡಬಸವಣ್ಣ ರಸ್ತೆ, ಬಸವನಗುಡಿ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು 'ನಗರದಲ್ಲಿ ಇಂದು' ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ-ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ- nagaradalli_indu@prajavani.co.in

MYSORE SILK SAREES






<u>Venue:</u> Infantry Road, 84/85 Safina Plaza Unit 02,03 & 04 Tasker Town, Shivajinagar, Bengaluru-560 001

Dates: 11,12,13 July (Friday - Sunday) Timing: 10am-9pm

Sri Chamundi Silks by Namita Kathare Ph: +91 9663398130 Instagram ID: @mysoresilksareesss





ಎನ್ಐಎಎನ್ಪಿ/ಎಡಿಪಿ-09–ಸಿಡಿಎನ್/2024-25ಐಎನ್ಪಿ–ಎಲ್ಪಿಪಿಎಸ್ ಯೋಜನೆ ಅಡಿಯಲ್ಲಿ ತಾತ್ತಾಲಿಕ ಆಧಾರದ ಮೇರೆಗೆ ಯಂಗ್ ಪ್ರೊಫೆಷನಲ್ 1 ಹುದ್ದೆಗೆ ತೊಡಗಿಸಿಕೊಳ್ಳಲು 24.07.2025 ರಂದು ಬೆಳಗ್ಗೆ 10.30 ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ಕ್ರೋಢಿಕೃತ ಮಾಸಿಕ ಸಂಭಾವನೆ ರೂ

30,000/–. ಅಗತ್ಯ ವಿದ್ಯಾರ್ಹತೆ ಎಂ.ಎಸ್ಸಿ. ಬಯೋಕೆಮಿಸ್ಟಿ. ವಿವರವಾದ ಜಾಹೀರಾತಿಗಾಗಿ ಸಹಿ/-ಸಂಸ್ಥೆಯ www.nianp.res.in ವೆಬ್ಸೈಟ್ಗೆ ಭೇಟಿ ಕೊಡಿ.

A



ಕರ್ನಾಟಕ ಸರ್ಕಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯಪಾಲಕ ಇಂಜನೀಯರ್ ರವರ ಕಲೇಶಿ

ಸಣ್ಣ ನೀರಾವ**ಲಿ ಮತ್ತು ಅಂ**ತರ್ಜಲ ಅಭಿವೃದ್ದಿ ವಿಭಾಗ, ಚಿಕ್ಕಬಳ್ಳಾಮರ–562101 ದಾರವಾಣಿ ಸಂಖ್ಯೆ: ಕಛೇರಿ: 08156-295427 ಫ್ಯಾಕ್ಸ್: 08156-295427 ಇಮೇಲ್ – eemidcbpura@gmail.com

ಅಲ್ಪಾವಧಿ ಟೆಂಡರ್ ಅಧಿ<u>ಸೂಚ</u>ನೆ

ಸಂಖ್ಯೆ:ಕಾಸಬ/ತಾಂಶಾ/ತಾಂಸ/ ಟೆಂಡರ್ ಪ್ರಕಟಣೆ ಸಂಖ್ಯೆ: 06/2025–26 ದಿ:10/07/2025 ಕರ್ನಾಟಕ ಸರ್ಕಾರದ ಮಾನ್ಯ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜಿನಿಯರ್ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಚಿಕ್ಕಬಳ್ಳಾಮರ ರವರಿಂದ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 4702 ಪ್ರಧಾನ ಕಾಮಗಾರಿಗಳು ಕೆರೆಗಳ ಆಧುನೀಕರಣ ಯೋಜನೆ ಅಡಿಯಲ್ಲಿ ಅನುಮೋದನೆಯಾಗಿರುವ ಕಾಮಗಾರಿಗೆ ಕೆ.ಡಬ್ಲೂ 4 ನಿಭಂದನೆಗೊಳಪಟ್ರಂತೆ ಕರ್ನಾಟಕ ಸರ್ಕಾರದ ಇ–ಪಕ್ಕೂರ್ಮೆಂಟ್ ಮೂಲಕ ದ್ರಿ ಲಕೋಟೆ ಪದ್ಧತಿಯಲ್ಲಿ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿತ ಅರ್ಹ ಗುತ್ತಿಗೆದಾರರಿಂದ ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿರುತ್ತದೆ ಇ.ಎಂ.ಡಿ ಮೊತ್ತ ಕೆ.ಪಿ.ಪಿ ನಲ್ಲಿ ಇದ್ದಂತೆ. ಟೆಂಡರ್ ಸಲ್ಲಿಸಲು ಅಂತಿಮ ದಿನಾಂಕ 21/07/2025 ಸಾಯಂಕಾಲ 4.30 ಗಂಟೆಯವರೆಗೆ ಟೆಂಡರ್ ತೆರೆಯುವ ದಿನಾಂಕ 22/07/2025 ರಂದು (ಸಾಧ್ಯವಾದ್ದಲ್ಲಿ) ಸದರಿ ಕಾಮಗಾರಿಯ ಟೆಂಡರ್ಗಳ ಮೊತ ಅಥವಾ ಇ.ಎಂ.ಡಿ ಯಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಇ–ಪ್ರಕ್ಯೂರ್ಮೆಂಟ್ನ್ ಬಿಡ್ ಡಾಕ್ಯೂಮೆಂಟ್ನಲ್ಲಿ ನಮೂದಿಸಿರುವ ಮೊತ್ತಗಳು ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ದೂರವಾಣಿ ಸಂಖ್ಯೆ – 08156–295427 ಮತು ಕೆ.ಪಿ.ಪಿ ಪೋರ್ಟಲ್ ಸಹಾಯವಾಣಿ ದೂರವಾಣಿ ಸಂಖ್ಯೆ: 91–8068948777 ಮತ್ತು 91-8046010000 ರಿಂದ ಪಡೆಯಬಹುದು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಚಿಕ್ಕಬಳ್ಳಾಪುರ

ಸುರ್ಜೇವಾಲಾ ನೇತೃತ್ವದಲ್ಲಿ 16ಕ್ಕೆ ಮತ್ತೆ ಸಭೆ

ನಿಗಮ ಮಂಡಳಿ: 'ಕೈ' ಕಸರತ್ತು

ನವದೆಹಲಿ: ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಹಾಗೂ 32 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಅಂತಿಮ ರೂಪ ನೀಡಲು ಕಾಂಗ್ರೆಸ್ ರಾಜ್ಯ ಉಸ್ಕುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಗುರುವಾರ ಸಂಜೆ ಸುದೀರ್ಘಸಬೆನಡೆಸಿದರು.

ಮೂವರು ನಾಯಕರು ಸಂಜೆ ಆರರಿಂದ ರಾತ್ರಿ 9 ಗಂಟೆಯವರೆಗೆ ಕಸರತ್ತು ನಡೆಸಿದರು. ಒಮ್ಮತದ ಅಭಿಪ್ರಾಯಕ್ಕೆ ಬರಲು ವಿಫಲರಾದರು. ಇದೇ 16ರಂದು ಸುರ್ಜೇವಾಲಾ ಅವರು ಬೆಂಗಳೂರಿಗೆ ಬರಲಿದ್ದು, ಅಂದು ಮತ್ತೆ ಸಭೆನಡೆಯಲಿದೆ.

ಮೊದಲ ಹಂತದಲ್ಲಿ 35 ನಿಗಮ

ರಾಜಸ್ತ ನಿರೀಕ್ಷಕ

ಅಮಾನತು

ಪ್ರಜಾವಾಣಿ ವಾರ್ತೆ

ಬೆಂಗಳೂರು: ಪೌರ

ಕಾರ್ಮಿಕರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡಲು

ಅಕ್ರಮ ಸಂಭಾವನೆಯನ್ನು

ವೃತ್ತದ ರಾಜಸ್ವ ನಿರೀಕ್ಷಕ

ಜಿಲ್ಲಾಧಿಕಾರಿಯವರು

ಅಮಾನತು ಮಾಡಿದ್ದಾರೆ.

ಮಾಸಿಕ ಸಭೆಯಲ್ಲಿ

ಹಲವು ಬಾರಿ ಚರ್ಚಿಸಿ ಈ

ಬಗ್ಗೆ ತಿಳಿವಳಿಕೆ ನೀಡಿದ್ದರೂ,

ಬಾಕಿ ಇರುವ ಪ್ರಕರಣಗಳನ್ನು

ಮಂಜುನಾಥ ರೆಡ್ಡಿ ಅವರನ್ನು

ಅಮಾನತುಗೊಳಿಸಿದ್ದಾರೆ.

ವಿಲೇವಾರಿ ಮಾಡಿರಲಿಲ್ಲ.

ಹೀಗಾಗಿ, ಜಿಲ್ಲಾಧಿಕಾರಿ

ಜಿ. ಜಗದೀಶ ಅವರು

ನಿರೀಕ್ಷಿಸಿ 224 ಕಡತಗಳನ್ನು

ತಡೆಹಿಡಿದಿದ್ದ ಚಾಮರಾಜಪೇಟೆ

ಮಂಜುನಾಥ ರೆಡ್ಡಿ ಅವರನ್ನು

ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡಲಾಗಿದೆ. ಎರಡನೇ ಹಂತದಲಿ 40 ನಿಗಮ ಮಂಡಳಿಗಳಿಗೆ ಪಕ್ಷದ

ಮುಖಂಡರನ್ನು ಉಳಿದ 32ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ನೇಮಿಸುವ ಸಂಬಂಧ ಚರ್ಚಿಸಲಾಯಿತು. ನಿಗಮ ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರ ನೇಮಕ ಆಗಬೇಕಿದೆ.

ಸುಮಾರು 695 ಮುಖಂಡರು ಹಾಗೂ ಕಾರ್ಯಕರ್ತರನ್ನು ನೇಮಿಸಲು ಅವಕಾಶ ಇದೆ. ಈ ಮಂಡಳಿಗಳಲ್ಲಿ ವಿವಿಧ ಸಮುದಾಯಗಳಿಗೆ ನೀಡಿರುವ ಅವಕಾಶ, ಯಾವೆಲ್ಲ ಸಮುದಾಯಗಳಿಗೆ ಅವಕಾಶ ಸಿಕ್ಕಿಲ್ಲ ಎಂಬ ಬಗ್ಗೆ ಬೆಳಕು ಚೆಲ್ಲಿದ ಮುಖ್ಯಮಂತ್ರಿ, ಮುಂದಿನ ನೇಮಕದ ಸಂದರ್ಭದಲ್ಲಿ ಆದ್ಯತೆ ನೀಡಬೇಕು ಎಂದರು. ವಿದಾನ ಪರಿಷತ್ ನ ನಾಲು

ಸ್ಥಾನಗಳ ನಾಮನಿರ್ದೇಶನದ ವಿಷಯದಲ್ಲಿ ಮೂವರು ನಾಯಕರು ಬರಲಿಲ. ಸಹಮತಕೆ ವಿವಿಧ ಕ್ಷೇತ್ರಗಳ ನಾಲ್ವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಅನುಮೋದನೆ ಪಡೆಯಲಾಗಿದೆ.

ರಾಷ್ಟ್ರೀಯ ನಾಯಕರೊಬ್ಬರ ಹಸ್ತಕ್ಷೇಪದಿಂದ ಈ ಪಟ್ಟಿಗೆ ತಡೆ ಬಿದ್ದಿದೆ. ಈ ನಾಲ್ಕರ ಹೆಸರನ್ನೇ ಅಂತಿಮ-ಗೊಳಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. 'ಈ ಪಟ್ಟಿಯಲ್ಲಿ ನನ್ನ ಬೆಂಬಲಿಗರಿಗೆ ಅವಕಾಶ ಸಿಕ್ಕಿಲ್ಲ. ಹಿರಿಯ ಮುಖಂಡ ಬಿ.ಎಲ್.ಶಂಕರ್ ಅಥವಾ ಮುಖಂಡ ವಿನಯ್ ಕಾರ್ತಿಕ್ ಪೈಕಿ ಒಬ್ಬರಿಗೆ ಅವಕಾಶ ಕಲ್ಪಿಸಬೇಕು' ಎಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.

AIR FORCE SCHOOL, ASTE

GV Camp, Murugeshpalya, Bengaluru-560 017 (Ph:080-25276920/ 25272332)

invites applications for the posts of

S.No.	Post	Nature of Appointment		
1	PRT	Contractual		
2	Office Superintendent	Regular		
3	Computer Lab Attendant	Contractual		
4	Dance Teacher	Part-time		
5	Helpers – Male/ Female	Regular and Panel		

Details of qualifications and documents required to be checked on www.afsaste.edu.in. Hard copies of resume/CV, along with copies of education and experience testimonials, Aadhaar card, PAN card one passport size photograph and covering letter stating the post applied for with complete contact details (i.e. present address, mobile nos, email id) should be submitted/posted to Air Force School ASTE, GV Camp, Murugeshpalya, Bengaluru - 560 017. Last date of receipt is 25 Jul 2025 upto 1200 hrs.

School Management Committee (SMC) reserves the right of cancelling the selection process at any stage even after the advertisement without any notice or assigning any reason. Shortlisted candidates will be notified about the dates of the selection process through e-mail only.

ಬಾಕಿ ಮೊತ

10/06/2025 ರಂತೆ ಬಡ್ಡಿ, ಹೆಚ್ಚಿನ

(ರೂಪಾಯಿ ಎರಡು ಕೋಟಿ

ಅರವತ್ತೊಂಬತ್ತು ಲಕ್ಷ ಎಪ್ಪತ್ತೇಳು

ಸಾವಿರದ ಒಂಬತ್ತು ನೊರ

ತೊಂಬತ್ತೇಳು ಮತ್ತು ಮೂವತ್ತು ಪೈಸೆಗಳು ಮಾತ್ರ) ಒಪ್ಪಂದದ

ದಿರದಲ್ಲಿ ಬಡ್ಡಾಯೊಂದಿಗೆ

(ವಾರ್ಷಿಕವಾಗಿ 2% ದಂಡ

ಶುಲ್ಕಗಳೊಂದಿಗೆ) 10/06/2025

ರಿಂದ ಜಾರಿಗೆ ಬರುವಂತೆ SIDBI

ಗೆ ಪಾವತಿಸುವವರೆಗೆ.

ದಂಡ ಶುಲ್ಪ ವೆಚ್ಚ ಮತ್ತು ಶುಲ್ಕಗಳು ಸೇರಿದಂತೆ ರೂ. 2,69,77,997.30/–

sidbi

ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ವಿಶೇಷ ಆಸ್ತಿ ಮರುಪಡೆಯುವಿಕೆ ಶಾಖೆ/ಆಸ್ತಿ ರಿಕವರಿ ವರ್ಟಕಲ್ ಘಟಕ, 756 L, ಓವರಿಸೀಸ್ ಟವರ್ಸ್, ಅಣ್ಣಾ ಸಲೈ, ಚೆನ್ನೈ 600002

ಸೆಕ್ಷನ್ 13(2) ಸೆಕ್ಯುರಿಟೈಜೇಶನ್ ಮತ್ತು ರಿಕನ್ಸ್ಟಕ್ಷನ್ ಆಫ್ ಫೈನಾನ್ನಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ಮ್ ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಕಾಯಿದೆ\2002 ರ ಅಡಿ ಸೂಚನೆ (ಇನ್ನು ಮುಂದೆ 'ಕಾಯಿದೆ' ಎನ್ನಲಾಗುವುದು)

ಆದರೆ ಕ್ರಿಯೆಟಿವ್ ಟೆಕ್ನಾಲಾಜಿಸ್ (ಸಾಲಗಾರ) ನೇರ ಕ್ರೆಡಿಟ್ ಅಡಿಯಲ್ಲಿ ರೂ.100 ಲಕ್ಷ ಆರ್ಥಿಕ ಸಹಾಯವನ್ನು ಮಂಜೂರು ಮಾಡಲಾಗಿದೆ. ಯೋಜನೆ (DCS) ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಕೈಗಾರಿಕೆಗಳನ್ನು ಮನರುಜ್ಜೀವನಗೊಳಿಸಲು ರೂ.20 ಲಕ್ಷ ಸಕಾಲಿಕ WC ನೆರವು (ECGLS) 1.0 ಅಡಿಯಲ್ಲಿ (TWARIT) SMES (ARISE) ಯೋಜನೆಯ ಮೂಲಕ ಬಂಡವಾಳ ಹೂಡಿಕೆಯನ್ನು ಮನರುಜ್ಜೀವನಗೊಳಿಸಲು ಸಹಾಯದ ಅಡಿಯಲ್ಲಿ ರೂ.154.70 ಲಕ್ಷ ಮತ್ತು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) 4E–ಹಣಕಾಸು ಯೋಜನೆಗಳ ಅಡಿಯಲ್ಲಿ ರೂ.141.21 ಲಕ್ಷ ಮತ್ತು ಹೇಳಲಾದ ಹಣಕಾಸಿನ ನೆರವೀ ಮ^ರಜೂರಾತಿಯ ಭಾಗವಾಗಿ, ಸಾಲಗಾರ/ ಅಡಮಾನದಾರರು ಕೆಳಗೆ ತಿಳಿಸಲಾದ ಚರಾಸಿಗಳ ಮೇಲೆ SIDBI ಪರವಾಗಿ ಭದತಾ ಆಸಕ್ತಿಯನ್ನು ಸೃಷ್ಟಿಸಿದ್ದಾರೆ ಬದ್ಧವಾದ ಡೀಫಾಲ್ಗ್ಗಳ ಪರಿಣಾಮವಾಗಿ, ಸಾಲಗಾರನ ಖಾತೆಯನ್ನು 09/12/2024 ರಂದು ಅನುತ್ತಾದಕ ಆಸ್ತಿ (NPA) ಎಂದು ವರ್ಗೀಕರಿಸಲಾಗಿದೆ. SIDBIದ ಅಧಿಕೃತ ಅಧಿಕಾರಿಯು 25/06/2025 ರಂದು ಸರ್ಫೇಸಿ ಕಾಯ್ದೆ, 2002 ರ ಸೆಕ್ಷನ್ 13(2) ರ ಅಡಿಯಲ್ಲಿ ಸಾಲಗಾರ/ ಹೈಪೋಥೆಕೇಟರ್/ ಜಾಮೀನುದಾರರ ವಿಳಾಸಗಳಿಗೆ ಬೇಡಿಕೆ ಸೂಚನೆಯನ್ನು ನೀಡಿದ್ದರು. ಕೆಳಗೆ ತಿಳಿಸಲಾದ ಸೂಚನೆಯನ್ನು ಸಾಲಗಾರರು ಮತ್ತು ಖಾತರಿದಾರರಿಗೆ ತಲುಪಿಸದ ಪರಿಣಾಮವಾಗಿ, ಈ ಸಾರ್ವಜನಿಕ ಸೂಚನೆಯನ್ನು ಪ್ರಕಟಿಸಲಾಗಿದೆ. ಈ ಪ್ರಕಟಣೆಯ ಮೂಲಕ, ಕೆಳಗೆ ತಿಳಿಸಲಾದ ಸಾಲಗಾರರು ಮತ್ತು ಖಾತರಿದಾರರು ಈ ಸೂಚನೆಯನ್ನು ಪ್ರಕಟಿಸಿದ ವಿನಾಂಕದಿಂದ 60 ದಿನಗಳಲ್ಲಿ SIDBI ಗೆ ಪಾವತಿಸಲು ಕೋರಲಾಗಿದೆ, ಅದರ ಮೇಲಿನ ಬಡ್ಡಿಯೊಂದಿಗೆ ವಾರ್ಷಿಕ 2% ಒಪಂದದ ದರದಲ್ಲಿ ಮತು ದಂಡ ಶುಲ್ಪಗಳೊಂದಿಗೆ, ಮಾಸಿಕ ಸಂಯುಕ್ತ ಬಡ್ಡಿಯ ಆಧಾರದ ಮೇಲೆ, ಇತರ ಶುಲ್ಪಗಳು ಮತ್ತು ಬಾಕಿ ಇರುವ ಹಣದೊಂದಿಗೆ ಪಾವತಿ ಮಾಡುವವರೆಗೆ, ಇದನ್ನು ಮಾಡದಿದ್ದರೆ, ಸುರಕ್ಷಿತ ಸಾಲಗಾರನಾಗಿ SIDBI ಸರ್ಫೇಸಿ ಕಾಯ್ದೆಯ ಅಧ್ಯಾಯ 3ರ ಅಡಿಯಲ್ಲಿ ಭದ್ರತಾ ಆಸಕ್ತಿ (ಜಾರಿ) ನಿಯಮಗಳು, 2002 ರ ಅಡಿಯಲ್ಲಿ ಎದಲಾದ ಒಂದು ಅಥವಾ ಹೆಚ್ಚಿನ ಕ್ರಮಗಳನ್ನು ಆಶ್ರಯಿಸುವ ಮೂಲಕ ತನ್ನ ಭದ್ರತಾ

ಆಸಕಿಯನ್ನು ಜಾರಿಗೊಳಿಸಲು ಅರ್ಹವಾಗಿರುತ್ತದೆ. ಕೆಳಗೆ ತಿಳಿಸಲಾದ ಬಾಕಿಗಳನ್ನು ವಸೂಲಿ ಮಾಡಲು SIDBIಗೆ ಅಡಮಾನ ಇಡಲಾದ ಸುರಕ್ಷಿತ ಸ್ವತ್ತುಗಳು ಅದರ ವೆಚ್ಚಗಳು ಮತ್ತು ಪರಿಣಾಮಗಳಿಗೆ ಸಂಬಂಧಿಸಿದಂತೆ ನಿಮ್ಮ ಸ್ವಂತ ಅಪಾಯದಲ್ಲಿ

ಕ್ರ.	ಸಾಲಗಾರ(ರು)/ ಜಾಮೀನುದಾರರ(ರು) ಹೆಸರು ಮತ್ತು ವಿಳಾಸ
ಸಂ.	
1.	ಕ್ರಿಯೆಟಿವ್ ಟೆಕ್ನಾಲಾಜಿಸ್ (ಪಾಲುದಾರರು/ ಸಾಲಗಾರರು/ ಹೈಪೋಥೆಕೇಟರ್) ನೋಂದಾಯಿತ ಕಚೇರಿ: ನೆಲ
	ಮಹಡಿ, ನಂ. 48/2, 3ನೇ ಮುಖ್ಯ ರಸ್ತೆ, ಕ್ಯೋನಿಕ್ಸ್ ಲೇಔಟ್, ತಿಗಳರಪಾಳ್ಯ ಮುಖ್ಯ ರಸ್ತೆ, ಪೀಣ್ಯ 2ನೇ ಹಂತ,
	ಬೆಂಗಳೂರು (ಗ್ರಾಮೀಣ), ಕರ್ನಾಟಕ 560058. ~
	ಕಾರ್ಖಾನೆ ವಿಳಾಸ: ಕ್ರಿಯೆಟಿವ್ ಟೆಕ್ನಾಲಾಜಿಸ್, ನಂ. 39/2, 7ನೇ 'ಎ' ಕ್ರಾಸ್, 10ನೇ ಮುಖ್ಯ ರಸ್ತೆ, ಮುನೇಶ್ವರ
- 1	11-70 x

ಲೇಔಟ್, ಬಾಲಾಜಿನೆಗರ, ತಿಗಳರಪಾಳ್ಯ ಮುಖ್ಯ ರಸ್ತೆ, ಪೀಣ್ಯ 2ನೇ ಹಂತ, ಬೆಂಗಳೂರು, ಕರ್ನಾಟಕ, 560058. ಮತ್ತು ಕ್ರಿಯೆಟಿವ್ ಟೆಕ್ನಾಲಾಜಿಸ್, ನಂ. 39/3, 7ನೇ 'ಎ' ಕ್ರಾಸ್, 10ನೇ ಮುಖ್ಯ ರಸ್ತೆ, ಮುನೇಶ್ವರ ಲೇಔಟ್, ಬಾಲಾಜಿನಗರ, ತಿಗಳರಪಾಳ್ಯ ಮುಖ್ಯ ರಸ್ತೆ ಪೀಣ್ಯ 2ನೇ ಹಂತ, ಬೆಂಗಳೂರು, ಕರ್ನಾಟಕ್, 560058. ಶ್ರೀ ಸುನೀಲ್ ಕುಮಾರ್ ಬಿ ಬಾಗೇವಾಡಿ, (ಪಾಲುದಾರ/ಖಾತರಿದಾರ)

(i) ನಂ. 25, ನೆಲ ಮಹಡಿ, ಸುವರ್ಣ ನಗರ, 2ನೇ ಮುಖ್ಯ ರಸ್ತೆ, ಜಿ.ಎಂ ಕಾಟೇಜ್, ದೊಡ್ಡಬಿದರಕಲ್ಲು, ನಾಗಸಂದ್ರ, ಬೆಂಗಳೂರು ಉತ್ತರ, ಬೆಂಗಳೂರು, ಕರ್ನಾಟಕ–560073. (ii) ನಂ. 26, ನೆಲ ಮಹಡಿ, ಸುವರ್ಣ ನಗರ, ಟಿ.ಪಿ. ಕೈಲಾಸಂ ರಸ್ತೆ, ಜಿ.ಎಂ. ಕಾಟೇಜ್ ದೊಡ್ಡಬಿದರಕಲ್ಲು, ನಾಗಸಂದ್ರ ಅಂಚೆ, ಬೆಂಗಳೂರು ಉತ್ತರ, ಬೆಂಗಳೂರು, ಕರ್ನಾಟಕ 560073.

ಶ್ರೀಮತಿ ಬೇಬಿ ಸುನೀಲ್ ಬಾಗೇವಾಡಿ, (ಪಾಲುದಾರ/ಖಾತರಿದಾರ) (I) ನಂ.25, ನೆಲ ಮಹಡಿ, ಸುವರ್ಣ ನಗರ, 2ನೇ ಮುಖ್ಯ ರಸ್ತೆ, ಜಿ.ಎಂ ಕಾಟೇಜ್, ದೊಡ್ಡಬಿದರಕಲ್ಲು, ನಾಗಸಂದ್ರ, ಬೆಂಗಳೂರು ಉತ್ತರ, ಬೆಂಗಳೂರು, ಕರ್ನಾಟಕ–560073.

(ii) ನಂ.26, ನೆಲ ಮಹಡಿ, ಸುವರ್ಣ ನಗರ, ಟಿ.ಪಿ. ಕೈಲಾಸಂ ರಸ್ತೆ ಜಿ.ಎಂ. ಕಾಟೇಜ್ ದೊಡ್ಡಬದರಕಲ್ಲು ನಾಗಸಂದ್ರ ಅಂಚೆ, ಬೆಂಗಳೂರು ಉತ್ತರ, ಬೆಂಗಳೂರು, ಕರ್ನಾಟಕ 560073. (iii) ನಂ.27, 5ನೇ ಕ್ರಾಸ್, ಕಲ್ಯಾಣ್ ನಗರ, ಟಿ ದಾಸರಹಳ್ಳಿ, ಬೆಂಗಳೂರು ಉತ್ತರ, ಬೆಂಗಳೂರು, ಕರ್ನಾಟಕ - 560057

ಅಡಮಾನ ಇರಿಸಲಾದ ಚರ ಆಸ್ತಿಗಳ ವಿವರಗಳು

(i) ನೆಲ ಮಹಡಿ, ನಂ.48/2, 3ನೇ ಮುಖ್ಯ ರಸ್ತೆ, ಕ್ಯೋನಿಕ್ಸ್ ಲೇಔಟ್, ತಿಗಳರಪಾಳ್ಯ ಮುಖ್ಯ ರಸ್ತೆ, ಪೀಣ್ಯ 2ನೇ ಹಂತ, ಬೆಂಗಳೂರು–560058 ರಲ್ಲಿ ಇರುತ ಯೋಜನೆಗೆ ಸಂಬಂಧಿಸಿದ ಸಾಲಗಾರರ ಎಲ್ಲ್ ಚಲಿಸಬಲ್ಲ ಆಸ್ತಿಗಳ ಮೇಲೆ SIDB ಪರವಾಗಿ ಅಡಮಾನದ ಮೂಲಕ ಮೊದಲ ಶುಲ್ನ ವಿಧಿಸಲಾಗುತ್ತದೆ. (ii ಸಂಖ್ಯೆ 39(2), 7ನೇ 'ಎ' ಕ್ರಾಸ್, 10ನೇ ಮುಖ್ಯರಸ್ತೆ, ಮುನೇಶ್ವರ ಲೇಔಟ್, ಬಾಲಾಜಿನಗರ, ತಿಗಳರಪಾಳ್ಯ ಮುಖ್ಯರಸ್ತೆ, ಪೀಣ್ಯ 2ನೇ ಹಂತ, ಬೆಂಗಳೂರು ಕರ್ನಾಟಕ, ಅದರ ಚಲಿಸಬಲ್ಲ, ಸ್ಥಾವರ, ಯಂತ್ರೋಪಕರಣಗಳು ಸೇರಿದಂತೆ ಆದರೆ ಸೀಮಿತವಾಗಿಲ್ಲ. ಯಂತ್ರೋಪಕರಣಗಳ ಬಿಡಿಭಾಗಗಳು, ಉಪಕರಣಗಳ ಮತ್ತು ಪರಿಕರಗಳು, ಕಚೇರಿ ಉಪಕರಣಗಳು, ಕಂಪ್ಯೂಟರ್'ಗಳು, ಪೀಠೋಪಕರಣಗಳು ಮತ್ತು ನೆಲೆವಸ್ತುಗಳು, ಮತ್ತು ಎಲ್ಲಾ ಇತರ ಚಲಿಸಬಲ್ಲ, ಪ್ರಸ್ತುತ ಮತ್ತ ಭವಿಷ್ಯದ (ಮಸ್ತಕ ಸಾಲಗಳನ್ನು ಉಳಿಸಿ ಮತ್ತು ಹೊರತುಪಡಿಸಿ). ಉಪಕರಣಗಳು ಇತ್ಯಾದಿ ಪ್ರಮುಖ ವಸ್ತುಗಳನ್ನು ಕೆಳಗೆ ವಿವರಿಸಲಾಗಿದೆ – ಸ್ವಾಪಿಸಲಾಗಿದೆಯೋ ಇಲ್ಲವೋ ಮತ್ತು ಈಗ ಸಡಿಲವಾಗಿ ಬಿದ್ದಿದೆಯೋ ಅಥವಾ ಪ್ರಕರಣಗಳಲ್ಲಿದೆಯೋ ಅಥವಾ ಈ ಉಡುಗೊರೆಗಳ ಭದ್ರತೆಯ ನಿರಂತರತೆಯ ಸಮಯದಲ್ಲಿ ಈಗ ಪಿದ್ದಿದೆಯೋ ಅಥವಾ ಸಂಗ್ರಹಿಸಲಾಗಿದೆಯೋ ಅಥವಾ ಇನ್ನು ಮುಂದೆ ಕಾಲಕಾಲಕ್ಕೆ ಸಾಲಗಾರರ ಆವರಣ, ಕಾರ್ಖಾನೆ, ಶೋರೂಮ್ಗಳು ಮತ್ತು ಗೋದಾಮುಗಳ ಒಳಗೆ ಅಥವಾ ಅವುಗಳ ಸುತ್ತಲೂ ಅಥವಾ ಜೇರೆಲ್ಲಿಯಾದರೂ ಅವುಗಳನ್ನು ಯಾವುದೇ ಪಕ್ಷವು ಸಾಲಗಾರರ ಆದೇಶ ಅಥವಾ ಠೇವಣಿ ಅಥವಾ ಸಾಗಣೆಯ ಸಮಯದಲ್ಲಿ ಅಥವಾ ಸಮುದ್ರದಲ್ಲಿ ಅಥವಾ ವಿತರಣೆಯ ಸಮಯದಲ್ಲಿ, ಸಾಲಗಾರರ ಸ್ವಾಧೀನದಲ್ಲಿ ಹೇಗೆ ಮತ್ತು ಎಲ್ಲಿಯಾದರೂ ಮತ್ತು ಬದಲಿ ಅಥವಾ ಸೇರ್ಪಡೆಯ ಮೂಲಕ ತರಲಾಗುತದೆ ಅಥವಾ ಸಂಗಹಿಸಲಾಗುತದೆ ಅಥವಾ ಇರುತದೆ. SIDBI ಗೆ ಅಡಮಾನ ಇಡಲಾದ ಪ್ರಮುಖ ಸ್ವತ್ತುಗಳ ಪಟ್ಟಿ:

ま . お	ಸ್ವತ್ತುಗಳ ವಿವರಣೆ	ಪ್ರಮಾಣ	ತಯಾರಕರು/ಪೂರೈಕೆದಾರರು
1.	AWEA ಮೆಕಾಟ್ರಾನಿಕ್ ಕಂಪನಿ ಲಿಮಿಟೆಡ್ ನಿಂದ ಅಮದು ಮಾಡಿಕೊಳ್ಳುವ ಮೂಲಕ AWEA LP 3021 ಸೇತುವೆ ಪ್ರಕಾರದ ಲಂಬ ಯಂತ್ರ ಕೇಂದ್ರ - USD 229,000.	1 ನಂ.	AWEA ಮೆಕಾಟ್ರಾನಿಕ್ ಕಂಪನಿ ಲಿಮಿಟೆಡ್
2.	CNC ವರ್ಟಿಕಲ್ ಯಂತ್ರ ಕೇಂದ್ರ ಮಾದರಿ CVM-1160 ಯಂತ್ರ SR ಸಂಖ್ಯೆ 04 3752	1 ನಂ.	ಮೆಸರ್ಸ್ ಕಾಸ್ಮೊಸ್ ಇಂಪೆಕ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್
3.	CNC ವರ್ಟಿಕಲ್ ಯಂತ್ರ ಕೇಂದ್ರ ಮಾದರಿ CVM-1160 ಯಂತ್ರ SR ಸಂಖ್ಯೆ 04 3320	1 ನಂ.	ಮೆಸರ್ಸ್. ಕಾಸ್ಮೊಸ್ ಇಂಪೆಕ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್
4.	ಮಿಲ್ಲಿಂಗ್ ಆಂಗಲ್ ಹೆಡ್ ಸ್ಪಿಂಡಲ್ ಬೋರ್ BT 50	1 ನಂ.	ಮೆಸರ್ಸ್. ರೇ ಮೆಕಾಟ್ರಾನಿಕ್ಸ್ & ಮೆಷಿನರಿ ಪ್ರೈವೇಟ್ ಲಿಮಿಟೆಡ್
5.	ಬೋಲೆ ಮೇಕ್ ಪ್ಲಾಸ್ಟಿಕ್ ಇಂಜೆಕ್ಷನ್ ಮೋಲ್ಡಿಂಗ್ ಯಂತ್ರ ಮಾದರಿ: BL250EKH/C980	1 ನಂ.	ಮೆಸರ್ಸ್. ರೇ ಮೆಷಿನರಿಸ್
	ಬೋಲೆ ಮೇಕ್ ಪ್ಲಾಸ್ಟಿಕ್ ಇಂಜೆಕ್ಷನ್ ಮೋಲ್ಡಿಂಗ್ ಯಂತ್ರ ಮಾದರಿ: BL120EKH/C360		
7.	ಇತರ ಪರಿಕರಗಳೊಂದಿಗೆ API i ಸ್ಕ್ಯಾನ್ ಲೈಟ್ 3D ಸ್ಕ್ಯಾನರ್	1 ನಂ.	ಮೆಸ್ಸರ್ಸ್. ಎಪಿಐ ಟೆಕ್ನಿಕಲ್ ಸರ್ವೀಸಸ್ (ಇಂಡಿಯಾ ಪ್ರೈವೇಟ್ ಲಿಮಿಟೆಡ್)
• •	ಆಸ್ಕರ್ ಮ್ಯಾಕ್ಸ್ EDM ಯಂತ್ರ ಮಾದರಿ: \$1060	1 ಜೊತೆ	ಮೆಸರ್ಸ್. ರೇ ಮೆಷಿನರಿಸ್
	ಪ್ಲಾಸ್ಟಿಕ್ ಇಂಚೆಕ್ಷನ್ ಮೋಲ್ಡಿಂಗ್ ಯಂತ್ರ ಮಾದರಿ ಸಂಖ್ಯೆ MA860/280G II	2 ನಂ.	ಮೆಸರ್ಸ್. ಹೈಟನ್ ಹುವಾಯುವಾನ್ ಮೆಷಿನರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್.
10.	(i) SMF ಬ್ಯಾಟರಿಗಳು 12V/120AH	30ನಂ.	
	(ii) ಸ್ಟ್ವಾಂಡ್ನೊಂದಿಗೆ ಫಾರ್ಮ್ಯಾಕ್ಸ್ 100 KVA ಆನ್ಲೈನ್ UPS.	1 ನಂ.	ಪ್ರೈವೇಟ್ ಲಿಮಿಟೆಡ್ ೧
11.	ಏರ್ ಕಂಪ್ರೆಸರ್ G11 FF A 7.5 TM 500L	1 ನಂ.	ಮೆಸರ್ಸ್. ಮಲ್ಟಿ ಟೆಕ್ ಏರ್ ಸೊಲ್ಯೂಷನ್ಸ್
12.	125 KVA ವಿದ್ಯುತ್ ಶಕ್ತಿ ಸೈಲೆಂಟ್ ವೋಲ್ವೋ ಐಷರ್ ಮೇಕ್ ಡೀಸೆಲ್ ಜೆನ್ಸೆಟ್ ಮಾದರಿ EE694-TCI		ಮೆಸ್ಸರ್ಸ್. ಟೆಕ್ನೋ ಪವರ್ ಸಿಸ್ಟಮ್ಸ್
13.	ಯುಎಸ್ ವೀಲರ್ ವರ್ಟಿಕಲ್ ಯಂತ್ರ ಕ್ಯಾಂಟರ್ ಮಾದರಿ: EM800A	1 ಜೊತೆ	ಮೆಸರ್ಸ್. ರೇ ಮೆಕಾಟ್ರಾನಿಕ್ಸ್ & ಮೆಷಿನರಿ ಪ್ರೈವೇಟ್ ಲಿಮಿಟೆಡ್

ಸಾಲಗಾರನು ಸುರಕ್ಷಿತ ಸ್ವತ್ತುಗಳನ್ನು ಮನಃ ಪಡೆದುಕೊಳ್ಳಲು ಲಭ್ಯವಿರುವ ಸಮಯಕ್ಕೆ ಸಂಬಂಧಿಸಿದಂತೆ, ಕಾಯ್ದೆಯ ಸೆಕ್ಷನ್ 13 ರ ಉಪವಿಭಾಗ (8) ಾ ುಬಂಧನೆಗಳತ್ತ ಸಾಲಗಾರನ ಗಮನೆವನ್ನು ಆಹ್ವಾನಿಸಲಾಗಿದೆ.ಈ ಸೂಚನೆಯನ್ನು ಸ್ವೀಕರಿಸಿದ ನಂತರ, ಕಾಯ್ದೆಯ ಸ್ತೇನ್13ರ ಉಪವಿಭಾಗ 13ರ ಪ್ರಕಾರ, ನೀವ ಸಾಲಗಾರ/ಅಡಚಣೆದಾರ/ಖಾತರಿದಾರರು) SIDBIಯ ಪೂರ್ವ ಲಿಖಿತ ಒಪ್ಪಿಗೆಯಿಲ್ಲದೆ ಮಾರಾಟ, ಗುತ್ತಿಗೆ ಅಥವಾ ಇತರ ರೀತಿಯಲ್ಲಿ (ಸಾಮಾನ್ಯ ವ್ಯವಹಾರದ . ಹಾದಿಯಲ್ಲಿ ಹೊರತುಪಡಿಸಿ) ಯಾವುದೇ ಸುರಕ್ಷಿತ .ಸ್ವತ್ತುಗಳನ್ನು ವರ್ಗಾಯಿಸುವುದನ್ನು ನಿಷೇಧಿಸಲಾಗಿದೆ ಮತ್ತು ನಿರ್ಬಂಧಿಸಲಾಗಿದೆ ಎಂಬುದನ್ನು ದಯವಿಟ್ಯ ಗಮನಿಸಿ ಮತ್ತು ಈ ಕಾಯ್ದೆಯ ಸೆಕ್ಟನ್ 13(13) ರಲ್ಲಿ ಒಳಗೊಂಡಿರುವ ಮೇಲಿನ ನಿಬಂಧನೆಯನ್ನು ಪಾಲಿಸದಿರುವುದು ಕಾಯ್ದೆಯ

ಸೆಕ್ಷನ್ 29 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.ಈ ಶಾಸನಬದ್ಧ ಸೂಚನೆಯನ್ನು ಸದರಿ ಹಣಕಾಸಿನ ಸಹಾಯಕ್ಕೆ ಸಂಬಂಧಿಸಿದಂತೆ SIDBI ಗೆ ಕಾನೂನ ಅಥವಾ ಒಪ್ಪಂದ ಅಥವಾ ಎರಡರಲ್ಲೂ ಲಭ್ಯವಿರುವ ಎಲ್ಲಾ ಇತರ ಹಕ್ಕುಗಳು ಮತ್ತು ಪರಿಹಾರಗಳಿಗೆ ಹಾನಿಯಾಗದಂತೆ ನೀಡಲಾಗಿದೆ. ಸಹಿ/-, ಅಧಿಕೃತ ಅಧಿಕಾರಿ ದಿನಾಂಕ: 11.07.2025 ಸ್ಥಳ: ಚನ್ನೈ

ಭಾರತೀಯ ಸಣ್ಣ ಕೈಗಾರಿಕೆಗಳ ಆಭಿವೃದ್ಧಿ ಬ್ಯಾಂಕ್

ಸ್ಥಳ : ಬೆಂಗಳೂರು

ದಿನಾಂಕ : 10ನೇ ಜುಲೈ, 2025

ಸರಸ್ವತಿ ಶಾಲೆಯಲ್ಲಿ ಗುರುಪೂರ್ಣಮೆ

ಬೆಂಗಳೂರು: ರಾಜ್ಯ ಸ್ಪಂದನ ಸಿರಿ ವೇದಿಕೆ. ಪೆವಾರ್ಡ-ಕರ್ನಾಟಕ. ವಿಶ ಹಿಂದೂ ಪರಿಷತ್ ಆಶ್ವಯದಲ್ಲಿ ಸರಸ್ಪತಿ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಗುರುವಾರ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.

ಸ್ಪಂದನ ಸಿರಿ ವೇದಿಕೆ ಅಧ್ಯಕ್ಷ ಕಲಾವತಿ ಮದುಸೂದನ ಮಾತನಾಡಿ ಪಾಠ ಶಾಲೆ. ಮಕ್ಕಳಿಗೆ ಶಿಸ್ತು, ಸಂಯಮ ಮತ್ತು ಉತ್ತಮ ಬದುಕಿಗೆ ಬೇಕಾದ ವಿದ್ಯೆಗಳನ್ನು ಧಾರೆ ಎರೆಯುವಲಿ ಶಾಲೆ ಪ್ರಮುಖ ಪಾತ್ರ ವಹಿಸುತ್ತದೆ. ಸಂಸ್ಕಾರಪೂರ್ಣ ವಾತಾವರಣ ಮಕ್ಕಳಿಗೆ



ಸರಸ್ವತಿ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ಆಚರಿಸಲಾಯಿತು

ಅತ್ಯವಶ್ಯಕವಾಗಿದೆ. ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು' ಎಂದು ಹೇಳಿದರು.

ಶಾಲೆಯ ಅಧ್ಯಕ್ಷ ಡಿ. ವಿ. ಕೃಷ್ಣಪ್ಪ ವಹಿಸಿದ್ದರು. ಪರಿಸರ ಕುರಿತ ಸಂವಾದದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪತ್ರ ನೀಡಲಾಯಿತು. ಯಶೋದಾ ಸಾಗತಿಸಿದರು. ಕೆ. ಆರ್. ನರಸಪ್ತ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಪವಿತ್ಯಾ ವಂದಿಸಿದರು.

ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ ಎಲ್.ಆರ್.ಡಿ.ಇ. ಕಟ್ಟಡ, ನಂ.1, ಅಲಿ ಆಸ್ಕರ್ ರಸ್ತೆ, ಬೆಂಗಳೂರು-560 052. ದೂರವಾಣಿ ಸಂಖ್ಯೆ: 22263479

ಸಂಖ್ಯೆ: STRRPA/TP/CLU/31/2025-26 ದಿನಾಂಕ: 09.07.2025

ಪ್ರಕಟಣೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 14(ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು <mark>'ವ್ಯವಸಾಯ"</mark> ವಲಯದಿಂದ **"ವಸತಿ"** ಭೂಉಪಯೋಗಕ್ಕೆ ಭೂಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಭೂಉಪಯೋಗ ಬದಲಾವಣೆ ಪ್ರಸ್ತಾವನೆಯ ವಿವರಗಳು ಈ ಕೆಳಕಂಡಂತೆ ಇರುತ್ತವೆ. ಸದರಿ ಭೂಉಪಯೋಗ ಬದಲಾವಣೆ ಪ್ರಸ್ತಾವನೆಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ, ಬೆಂಗಳೂರು ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗಧಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕ್ರ ಸಂ.	ಅರ್ಜಿದಾರರ ಹೆಸರು ಮತ್ತು ವಿಳಾಸ	ತಾಲ್ಲೂಕು	ಹೋಬಳಿ	ಗ್ರಾಮ	ಸ.ನಂ.	ವಿಸ್ತೀರ್ಣ ಎ–ಗು	ಅನುಮೋದಿತ ಮಹಾ ಯೋಜನೆಯಂತೆ ಭೂಉಪಯೋಗ	ಬದಲಾವಣೆ ಕೋರಿರುವ ಭೂಉಪಯೋಗ
1	ಶ್ರೀ ಮಂಜುನಾಥ್ ಬಿನ್ ರಾಜಣ್ಣ. #32, ಕೋಟೆ ಬೀದಿ, ವಾರ್ಡ್ ನಂ. 10, ಅತ್ತಿಬೆಲೆ ಗ್ರಾಮ, ಮತ್ತು ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು–562107.	ಆನೇಕಲ್	ಅತ್ತಿಬೆಲೆ	ಅತ್ತಿಬೆಲೆ	325/2	0-30	ವ್ಯವಸಾಯ	ವಸತಿ

ଏರಾ:– ಪ್ರಸ್ತಾವನೆಯಲ್ಲಿನ ಅರ್ಜಿದಾರರು ಪ್ರಶ್ನಿತ ಜಮೀನಿನಲ್ಲಿ ವಿನ್ಯಾಸ ಅಭಿವೃದ್ಧಿಪಡಿಸುವುದರಿಂದ ಬಡವರು, ಮಧ್ಯಮ ವರ್ಗದವರಿಗೆ ಯೋಗ್ಯ ಬೆಲೆಯಲ್ಲಿ ನಿವೇಶನಗಳು ಲಭ್ಯವಾಗುತ್ತದೆ, ವಿನ್ಯಾಸ ಅಭಿವೃದ್ಧಿ ಕಾಮಗಾರಿಗಳು ನಡೆಯುವಾಗ ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕುತ್ತದೆ. ಈ ವಿನ್ನಾಸ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸುತ್ತಾ ಸದರಿ ಪ್ರದೇಶವನ್ನು **'ವ್ಯವಸಾಯ ವಲಯ'** ದಿಂದ **'ವಸತಿ'** ವಲಯಕ್ಕೆ ಭೂಉಪಯೋಗ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ

"ಸದಸ್ಯ ಕಾರ್ಯದರ್ಶಿರವರ ದಿನಾಂಕ: 17.03.2025ರ ಅಧಿಕೃತ ಜ್ಞಾಪನ ಪತ್ರದಲ್ಲಿ ಅಧಿಕಾರ ಪ್ರತ್ಯೋಜಿಸಿರುವಂತೆ ಸಹಿ ಮಾಡಿದೆ.

ಸದಸ್ಯ ಕಾರ್ಯದರ್ಶಿಗಳ ಪರವಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು, ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ, ಬೆಂಗಳೂರು

ಸೆಂಟಮ್ ಎಲೆಕ್ಟಾನಿಕ್ಸ್ ಲಿಮಿಟೆಡ್



CIN: L85110KA1993PLC013869 ನೋಂದಾಯಿತ ಕಛೇರಿ: ನಂ.44 ಕೆ.ಎಚ್.ಬಿ. ಕೈಗಾರಿಕಾ ಪ್ರದೇಶ, ಯಲಹಂಕ ನ್ಯೂ ಟೌನ್, ಬೆಂಗಳೂರು - 560 106 Tel: 080 - 4143 6000 Fax: 080 - 4143 6005

Email: investors@centumelectronics.com Website: www.centumelectronics.com Website:

ಸೆಂಟಮ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ 32ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ

ಈ ಪ್ರಕಟಣೆಯ ಮೂಲಕ ತಿಳಿಸುವುದು ಏನೆಂದರೆ**, ಸೆಂಟಮ್ ಎಲೆಕ್ವಾನಿಕ್ಸ್ ಲಿಮಿಟೆಡ್ ("ಕಂಪನಿ") ಷೇರುದಾರರ 32ನೇ** (ಮೂವತ್ತೆರಡನೆಯ) ವಾರ್ಷಿಕ ಸಾಮಾನ್ಯ ಸಭೆ (AGM) ಮಂಗಳವಾರ, ಆಗಸ್ಟ್ 05, 2025 ರಂದು ಬೆಳಿಗ್ಗೆ 10:30 IST ಕ್ಕೆ ನಡೆಯಲಿದೆ. ಇದನ್ನು ವೀಡಿಯೊ ಕಾನ್ಷರೆನ್ನಿಂಗ್ ("VC") ಅಥವಾ ಇತರ ಆಡಿಯೋ ವಿಷುಯಲ್ ಮೀನ್ಸ್ ("OAVM") ಮೂಲಕ ನಡೆಸಲಾಗುವುದು ಮತ್ತು ವಾರ್ಷಿಕೆ ಸಾಮಾನ್ಯ ಸಭೆಯ ಸೂಚನೆಯಲ್ಲಿ ನಿಗದಿಪಡಿಸಿದಂತೆ, ಇದನ್ನು ಷೇರುದಾರರಿಗೆ [ಜುಲೈ 4, 2025 ರಂದು ಕಂಪನಿ / ಡೆಪಾಸಿಟರಿ ಪಾರ್ಟಿಸಿಪೆಂಟ್ ರೊಂದಿಗೆ ಇ–ಮೇಲ್ ವಿಳಾಸಗಳನ್ನು ನೋಂದಾಯಿಸಿರುವ ಷೇರುದಾರರಿಗೆ] ಇ–ಮೇಲ್ ಮಾಡಲಾಗಿದೆ. ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ ಹಾಗು ಕಂಪನಿಯಲ್ಲಿ ನೋಂದಾಯಿಸದ ಎಲ್ಲಾ ಷೇರುದಾರರಿಗೆ ಕಂಪನಿಯು ಪತ್ರಗಳನ್ನು ನೀಡಿದೆ, ಅಲ್ಲಿ ಷೇರುದಾರರು ವಾರ್ಷಿಕ ವರದಿಯನ್ನು ಪಡೆಯಬಹುದು.

32ನೇ ವಾರ್ಷಿಕ ಮಹಾಸಭೆಯ ಸೂಚನೆ ಮತ್ತು 2024-25ರ ವಾರ್ಷಿಕ ವರದಿಯು ಕಂಪನಿಯ ವೆಬ್ಸೈಟ್ <u>https://</u> <u>www.centumelectronics.com/annual-report/</u> ನಲ್ಲಿ, RTA ವೆಬ್ಸೈಟ್ <u>https://evoting.kfintech.com</u> ನಲ್ಲಿ ಮತ್ತು ಸ್ರಾಕ್ ಎಕ್ಚೇಂಜ್ಗಳ ವೆಬ್ಸ್ಟ್ www.bseindia.com ಮತ್ತು www.nseindia.com ನಲ್ಲಿ ಲಭ್ಯವಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ("MCA") ಸೆಪ್ಟೆಂಬರ್ 19, 2024 ರ ಇತ್ತೀಚಿನ ಸಾಮಾನ್ಯ ಸುತ್ತೋಲೆ ಸಂಖ್ಯೆ 09/2024 (ಒಟ್ಟಾರೆಯಾಗಿ "MCA ಸುತ್ತೋಲೆಗಳು" ಎಂದು ಕರೆಯಲಾಗುತ್ತದೆ) ಸೇರಿದಂತೆ ತನ್ನ ಸುತ್ತೋಲೆಗಳ ಮೂಲಕ, ಷೇರುದಾರರ ಭೌತಿಕ ಉಪಸ್ಥಿತಿಯಿಲ್ಲದೆ VC ಅಥವಾ OAVM ಮೂಲಕ ವಾರ್ಷಿಕ ಮಹಾಸಭೆಯನ್ನು ನಡೆಸಲು ಅನುಮತಿ ನೀಡಿದೆ. ಕಂಪನಿಗಳ ಕಾಯ್ದೆ, 2013 ("ಕಾಯ್ದೆ") ನಿಬಂಧನೆಗಳ ಅನುಸಾರವಾಗಿ, ಮತ್ತು ಸೆಕ್ಯುರಿಟೀಸ್ ಎಕ್ನೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಹೊರಡಿಸಿದ ವಿವಿಧ ಸುತ್ತೋಲೆಗಳು, ಹಾಗು ಅಠ್ಟೋಬರ್ 3, 2024 ರ ಇತ್ತೀಚಿನ ಸುತ್ತೋಲೆ ಸಂಖ್ಯೆ SEBI/HO/CFD/CFD-PoD-2/P/CIR/2024/133 ಮತ್ತು ಸೆಕ್ಕುರಿಟೀಸ್ ಎಕ್ಟೆಂಜ್ ಬೋರ್ಡ್ ಆಫ್ ಇಂಡಿಯಾ (ಲಿಸ್ಪಿಂಗ್ ಆಬ್ಲಿಗೇಷನ್ಸ್ ಮತ್ತು ಬಹಿರಂಗಪಡಿಸುವಿಕೆ ಅಗತ್ಯತೆಗಳು) ನಿಯಮಗಳು, 2015 ("SEBI ಲಿಸ್ಪಿಂಗ್ ರೆಗ್ಯುಲೇಷನ್ಸ್") ಮತ್ತು MCA ಸುತ್ತೋಲೆಗಳ ನಿಯಮ 44 ಸೇರಿದಂತೆ, ಕಂಪನಿಯ 32 ನೇ (ಮೂವತ್ತೆರಡು) ವಾರ್ಷಿಕ ಮಹಾಸಭೆಯನ್ನು VC/OAVM ಮೂಲಕ ನಡೆಸಲಾಗುತ್ತಿದೆ.

ಅನುಸಾರವಾಗಿ, ಅದರ ಅಡಿಯಲಿ ರೂಪಿಸಲಾದ ನಿಯಮಗಳು, MCA ಸುತೋಲೆಗಳು ಮತು SEBI ಸುತ್ತೋಲೆ ಸಂಖ್ಯೆ. SEBI/HO/CFD/CFD-PoD-2/CIR/2024/133 ದಿನಾಂಕ ಅಕ್ಟೋಬರ್ 3, 2024 ರಂದು, ವಾರ್ಷಿಕ ಮಹಾಸಭೆಯ ಸೂಚನೆ ಮತ್ತು 2024–25 ರ ಹಣಕಾಸು ವರ್ಷದ ವಾರ್ಷಿಕ ವರದಿಯ ಎಲೆಕ್ತಾನಿಕ್ ಪ್ರತಿಗಳನ್ನು ಎಲ್ಲಾ ಷೇರುದಾರರಿಗೆ ಇ–ಮೇಲ್ ಮೂಲಕ ಮಾತ್ರ ಕಳುಹಿಸಲಾಗಿದೆ.

ಕಂಪನಿಗಳ ಕಾಯ್ದೆ, 2013 ರ ಸೆಕ್ಷನ್ 91 ಮತ್ತು ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014 ಮತ್ತು SEBI (ಪಟ್ಟಿ ಮಾಡುವ ಜಾಧ್ಯತೆಗಳು ಮತ್ತು ಬಹಿರೆಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು, 2015 ರ ನಿಯಮ 42 ರ ನಿಬ೦ಧನೆಗಳ ಪ್ರಕಾರ, ಕೆ೦ಪನಿಯು ಜುಲೈ 25, 2025 ರ ಶುಕ್ರವಾರವನ್ನು ಈಕ್ಕಿಟಿ ಷೇರುಗಳ ಮೇಲಿನ ಅ೦ತಿಮ ಲಾಭಾ೦ಶಕ್ಕೆ ಅರ್ಹರಾಗಿರುವ ಸದಸ್ಯರನ್ನು ನಿರ್ಧರಿಸಲು ದಾಖಲೆ ದಿನಾಂಕವಾಗಿ ನಿಗದಿಪಡಿಸಿದೆ, ಇದು 2024–25 ರ ಹಣಕಾಸು ವರ್ಷದೆ ಕಂಪನಿಯ ಮುಂಬರುವ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದರೆ ಮಾತ್ರ. ಅಂತಹ ಲಾಭಾಂಶವನ್ನು ವಾರ್ಷಿಕ ಮಹಾಸಭೆಯ ದಿನಾಂಕದಿಂದ 30 ದಿನಗಳ ಒಳಗೆ ಪಾವತಿಸಲಾಗುತದೆ

ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 108 ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು 2014 ರ ನಿಯಮ 20, SEBI (ಪಟ್ಟಿ ಮಾಡುವ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು 2015 ರ ನಿಯಮ 44 ಮತ್ತು ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ ಹೊರಡಿಸಿದ ಸಾಮಾನ್ನ ಸಭೆಗಳ ಮೇಲಿನ ಕಾರ್ಯದರ್ಶಿ ಮಾನದಂಡಗಳಿಗೆ ಅನುಸಾರವಾಗಿ, ಕಂಪನಿಯು ತನ್ನ ಸದಸ್ಕರಿಗೆ 32 ನೇ ವಾರ್ಷಿಕ ಮಹಾಸಭೆಯ ಸೂಚನೆಯಲ್ಲಿ ನಿಗದಿಪಡಿಸಿದಂತೆ ಎಲೆಕ್ರಾನಿಕ್ ವಿಧಾನದ ಮೂಲಕ ವಾರ್ಷಿಕ ಮಹಾಸಭೆಯಲ್ಲಿ ರಿಮೋಟ್ ಇ–ವೋಟಿಂಗ್ ಮತ್ತು ಇನ್ ಸ್ಟ್ರಾ ಪೋಲ್ ವ್ಯವಸ್ಥೆಯ ಮೂಲಕ ವ್ಯವಹಾರಗಳ ಮೇಲೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸೌಲಭ್ಯವನ್ನು ಒದಗಿಸುತ್ತಿದೆ.

ಎಲ್ಲಾ ಸದಸ್ಯರಿಗೆ ಈ ಕೆಳಗಿನ ಮಾಹಿತಿಯನ್ನು ನೀಡಲಾಗಿದೆ:

- 1. ಸದಸ್ಯರು ತಮ್ಮ ರಿಮೋಟ್ ಇ–ವೋಟಿಂಗ್ ರುಜುವಾತುಗಳನ್ನು ಬಳಸಿಕೊಂಡು https://emeetings.kfintech.com ನಲಿ VC/OAVM ಮೂಲಕ 32 ನೇ ವಾರ್ಷಿಕ ಮಹಾಸಭೆಗೆ ಹಾಜರಾಗಬಹುದು
- 2. VC / OAVM ಮತ್ತು ಇನ್ಸ್ಟ್ರಾ ಫೋಲ್ ಪ್ರಕ್ರಿಯೆಯ ಮೂಲಕ ಭಾಗವಹಿಸುವ ಸೂಚನೆಗಳನ್ನು 32 ನೇ ವಾರ್ಷಿಕ ಮಹಾಸಭೆಯ ಸೂಚನೆಯ ಭಾಗವಾಗಿ ಒದಗಿಸಲಾಗಿದೆ.
- 3. **ಜುಲೈ 29, 2025 ರ ಮಂಗಳವಾರ**ದಂದು ಠೇವಣಿದಾರರು ನಿರ್ವಹಿಸುವ ಫಲಾನುಭವಿ ಮಾಲೀಕರ ದಾಖಲೆಯಲ್ಲಿ ಸದಸ್ಯರ ನೋಂದಣಿಯಲ್ಲಿ ಹೆಸರುಗಳನ್ನು ಹೊಂದಿರುವ ಸದಸ್ಯರು ಮಾತ್ರ ರಿಮೋಟ್ ಇ-ಫೋಟಿಂಗ್ ಸೌಲಭ್ಯವನ್ನು ಪಡೆಯಲು ಅಥವಾ 32 ನೇ ವಾರ್ಷಿಕ ಮಹಾಸಭೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. **ಕಟ್-ಆಫ್ ದಿನಾಂಕ**ದಂದು ಸದಸ್ಯರಲ್ಲದವರು ವಾರ್ಷಿಕ ಮಹಾಸಭೆ ಸೂಚನೆಯನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ
- ಪರಿಗಣಿಸಬೇಕು. 4. ರಿಮೋಟ್ ಇ-ವೋಟಿಂಗ್ ಅವಧಿಯು ಆಗಸ್ಟ್ 02, 2025 ರ ಶನಿವಾರ ಬೆಳಿಗ್ಗೆ 9.00 ಗಂಟೆಗೆ ಪ್ರಾರಂಭವಾಗಿ ಆಗಸ್ಟ್ 04, 2025 ರ ಸೋಮವಾರ ಸಂಜೆ 5.00 ಗಂಟೆಗೆ ಕೊನೆಗೊಳ್ಳುತ್ತದೆ. ನಂತರ ಮತದಾನಕ್ಕಾಗಿ ರಿಮೋಟ್ ಇ–ವೋಟಿಂಗ್ ಅನ್ನು ನಿಷ್ಕಿಯಗೊಳಿಸಲಾಗುತ್ತದೆ. ಸದಸ್ಯರು ನಿರ್ಣಯದ ಮೇಲೆ ಮತ ಚಲಾಯಿಸಿದ ನಂತರ, ಸದಸ್ಯರು ಅದನ್ನು ನಂತರ ಬದಲಾಯಿಸಲು ಅನುಮತಿಸಲಾಗುವುದಿಲ್ಲ.
- 5. ಒಂದಾನುವೇಳೆ ಯಾರಾದರೂ, ವಾರ್ಷಿಕ ಮಹಾಸಭೆ ಸೂಚನೆ ರವಾನೆಯ ನಂತರ ಕಂಪನಿಯ ಸದಸ್ಯರಾಗಿದ್ದರೆ, ಆದರೆ ರಿಮೋಟ್ ಇ–ಮತದಾನಕ್ಕಾಗಿ ಕಟ್–ಆಫ್ ದಿನಾಂಕದಂದು ಅಥವಾ ದಿನಾಂಕದ ಮೊದಲು, ಅಥವಾ ಸೂಚನೆ ರವಾನೆಯ ನಂತರ ಇಮೇಲ್ ವಿಳಾಸವನ್ನು ನೋಂದಾಯಿಸಿದ್ದರೆ, ಅಂತಹ ಸದಸ್ಯರು ಇ–ಮತದಾನಕ್ಕಾಗಿ ಕಾರ್ಯವಿಧಾನ ಮತ್ತು ಸೂಚನೆಗಳಲ್ಲಿ ಒದಗಿಸಲಾದ ರೀತಿಯಲ್ಲಿ ಯೂಜರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆಯಬಹುದು.
- 6. ವಾರ್ಷಿಕ ಮಹಾಸಭೆಗೆ ಮೊದಲು ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸಿದ ಸದಸ್ಯರು VC/ OAVM ಮೂಲಕ ವಾರ್ಷಿಕ ಮಹಾಸಭೆಗೆ ಹಾಜರಾಗಬಹುದು ಆದರೆ ಮತ್ತೆ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸದ ಮತ್ತು VC/ OAVM ಮೂಲಕ ವಾರ್ಷಿಕ ಮಹಾಸಭೆಯಲ್ಲಿ ಹಾಜರಿರುವ ಸದಸ್ಯರು ವಾರ್ಷಿಕ ಮಹಾಸಭೆಯ ಸಮಯದಲ್ಲಿ ಲಭ್ಯವಿರುವ ಇನ್ಸ್ಟಾ ಪೋಲ್ ವ್ಯವಸ್ಥೆಯ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
- 7. ವಾರ್ಷಿಕ ಮಹಾಸಭೆಯ ಸಮಯದಲ್ಲಿ ರಿಮೋಟ್ ಇ–ವೋಟಿಂಗ್ ಮತ್ತು ವಾರ್ಷಿಕ ಮಹಾಸಭೆಯ ಇ–ವೋಟಿಂಗ್ ಪ್ರಕ್ರಿಯೆಯನ್ನು ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲು ಕಂಪನಿಯು ಶ್ರೀ ಎಸ್.ಪಿ. ನಾಗರಾಜನ್ ಅವರನ್ನು ಪರಿಶೀಲನಾಕಾರರಾಗಿ ನೇಮಿಸಿದೆ.
- 8. ತಮ್ಮ ಇ–ಮೇಲ್ ವಿಳಾಸಗಳನ್ನು ನೋಂದಾಯಿಸದ ಸದಸ್ಯರು ಎಲೆಕ್ರಾನಿಕ್ ರೂಪದಲ್ಲಿ ಹೊಂದಿರುವ ಷೇರುಗಳಿಗೆ ಸಂಬಂಧಿಸಿದಂತೆ ತಮ್ಮ ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ ಮೂಲಕ ಡೆಪಾಸಿಟರಿಯೊಂದಿಗೆ ನೋಂದಾಯಿಸಬೇಕು ಮತ್ತು ಭೌತಿಕ ರೂಪದಲ್ಲಿ ಹೊಂದಿರುವ ಷೇರುಗಳಿಗೆ ಸಂಬಂಧಿಸಿದಂತೆ ಕಂಪನಿಯ ಆರ್.ಟಿ.ಏ ಕೇಫಿನ್ ಟೆಕ್ಸಾಲಜೀಸ್ ಲಿಮಿಟೆಡ್, ಸೆಲೆನಿಯಮ್ ಟವರ್ ಬಿ, ಪ್ಲಾಟ್ ಸಂಖ್ಯೆ 31 & 32, ಹಣಕಾಸು ಜಿಲ್ಲೆ ನಾನಕ್ರಾಮ್ ಗುಡ, ಸೆರಿಲಿಂಗಂಪಲ್ಲಿ ಮಂಡಲ್, ಹೈದರಾಬಾದ್ – 500 032 ಗೆ ಬರೆಯುವ ಮೂಲಕ ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.
- 9. ವಾರ್ಷಿಕ ಮಹಾಸಭೆಯ ಮೊದಲು ಅಥವಾ ಸಮಯದಲ್ಲಿ ಯಾವುದೇ ತಾಂತ್ರಿಕ ನೆರವು ಅಥವಾ ಬೆಂಬಲದ ಅಗತ್ಯವಿರುವ ಸದಸ್ಯರು KFin ಟೆಕ್ನಾಲಜೀಸ್ ಲಿಮಿಟೆಡ್ ನ ಟೋಲ್ ಫ್ರೀ ಸಂಖ್ಯೆ 1800–309–4001 ಗೆ ಸಂಪರ್ಕಿಸಲು ಅಥವಾ <u>evoting@kfintech.com</u> ನಲ್ಲಿ ಅವರಿಗೆ ಬರೆಯಲು ಕೋರಲಾಗಿದೆ. ಸದಸ್ಯರು ಯಾವುದೇ ಹೆಚ್ಚಿನ ಸ್ಪಷ್ಟೀಕರಣಗಳಿಗಾಗಿ ಶ್ರೀ ಎನ್ ಶಿವಕುಮಾರ್ ಅವರನ್ನು ಹಿಂದೆ ತಿಳಿಸಿದ RTA ವಿಳಾಸದಲ್ಲಿ ಅಥವಾ <u>shivakumar.n@kfintech.com</u> ಅಥವಾ 1800–309–4001 ನಲ್ಲಿ ಸಂಪರ್ಕಿಸಬಹುದು.

ಸೆಂಟಮ್ ಎಲೆಕ್ವಾನಿಕ್ಸ್ ಲಿಮಿಟೆಡ್ ನ ಪರವಾಗಿ ಸಹಿ/–

ಇಂದು ಎಚ್ ಎಸ್ ಕಂಪನಿ ಕಾರ್ಯದರ್ಶಿ